

ಉತ್ತರಕನ್ನಡದ ನನ್ನೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಕೆ.ಆರ್. ಪೇಟೆ ಬರುತ್ತಿದ್ದಂತೆ ಎಲ್ಲೆಲ್ಲೂ ತಾಜಾ ಸೊಪ್ಪು, ಬಿಳಿ ಸೌತೆಕಾಯಿ, ಮೂಲಂಗಿ ಮುಂತಾದ ಸ್ಥಳೀಯವಾಗಿ ಬೆಳೆದಿದ್ದ ತರಕಾರಿ ಮತ್ತು ಹಣ್ಣುಗಳನ್ನು ಮಾರುವ ಜನ ಕಾಣಿಸಿದರು. ನನಗೆ ಈ ಸಂತೆಯ ಥರದ ಸೀನುಗಳೆಂದರೆ ಅದೇನೋ ಆಕರ್ಷಣೆ. ನಾನು ಯಾವಾಗಲೂ ಅವರ ಬಳಿ ತರಕಾರಿ ಕೊಳ್ಳದೇ ಬರುವುದೇ ಇಲ್ಲ. ಸೊಪ್ಪನ್ನು ಬಳಿ ಸೊಪ್ಪು ಕೊಂಡು, 'ಮೂಲಂಗಿ ಹೇಗಮ್ಮ...' ಅನ್ನುವಷ್ಟರಲ್ಲಿ ಪಕ್ಕದ ಚೋಟುದ್ದದ ಹುಡುಗ, ಸೊಪ್ಪಿನ ಮೂಲಂಗಿ ಮಾತ್ರ ಇಟ್ಟುಕೊಂಡು ಕುಳಿತಿದ್ದವನು - 'ಅಕ್ಕಾ, ಮೂಲಂಗಿ ನನ್ ತಾವ ತಗೋಳಿ' ಅಂದು ಅಂಗಲಾಚತೊಡಗಿದ.

'ಯಾಕೆ? ನಿನ್ನ ಹತ್ತಿರದ ಮೂಲಂಗಿ ಹುಳು ತಿಂದಿದೆ. ಇಲ್ಲಿಯದು ಎಷ್ಟು ಚೆನ್ನಾಗಿದೆ. ಯಾಕೆ ಕೊಳ್ಳಬೇಕು?' ಎಂದು ನನ್ನ ಪ್ರಶ್ನೆ.

ಒಂದು ಕ್ಷಣವೂ ವ್ಯರ್ಥಮಾಡದ ಹುಡುಗ ಪಟ್ಟನೆ, 'ಅವರು ಔಷ್ಟಿ ಹೊಡೆದಿದಾರಕ್ಕೋ ನಾವು ಔಷ್ಟಿ ಹೊಡೆದಿಲ್ಲ ಅದಕ್ಕೇ ಹಾಗಿರೋದು' ಅಂದುಬಿಡಬೇಕೆ! ನಾನಂತೂ ಮೊದಲೇ ಸಾವಯವದಲ್ಲೇ ಮೋಕ್ಷ ಕಾಣುವವಳು. ಮರುಮಾತಾಡದೇ ಆ ಚೋಟಾ ಮಾರ್ಕೆಟಿಂಗ್ ಗುರುವಿನ ಹುಳು ತಿಂದ ಮೂಲಂಗಿ ಕೊಂಡು, ಹೇಳಿದಷ್ಟು ಕೊಟ್ಟು ಬಂದೆ!

ನನಗಷ್ಟೇ ಅಂತಲ್ಲ. ನಮ್ಮ ದೇಶದಲ್ಲಿಲ್ಲ

ಕಳೆದೊಂದು ದಶಕದಿಂದ ಈ ಸಾವಯವ ವಸ್ತುಗಳು, ಆರ್ಗ್ಯಾನಿಕ್ ಎನ್ನುವ ಪದ ಅನೇಕರನ್ನು ಮೋಡಿ ಮಾಡುತ್ತಿದೆ. ಸೂಪರ್ ಮಾರ್ಕೆಟ್‌ಗೆ ಹೋಗಿ ನೋಡಿ. ಬಡ ಸೌತೆಕಾಯಿಯಿಂದ ಹಿಡಿದು ಸಿರಿವಂತ ಅವಕಾಷೋವರೆಗೆ ಸಾಮಾನ್ಯ ತರಕಾರಿ-ದಿನಸಿಯ ಪಕ್ಕದಲ್ಲೇ 'ಆರ್ಗ್ಯಾನಿಕ್' ಲೇಬಲ್ ಅಂಟಿಸಿಕೊಂಡು ಶಿಸ್ತಾಗಿ ಕೂತಿರುವ ಇನ್ನೊಂದು ಅದರದ್ದೇ ಯಥಾವತ್ ರೂಪ ಕಣ್ಣಿಗೆ ರಾಚುತ್ತದೆ. ಮೇಲ್ನೋಟಕ್ಕೆ ಯಾವ ವ್ಯತ್ಯಾಸ ಕಾಣದಿದ್ದರೂ ಬೆಲೆ ಮಾತ್ರ ಪಕ್ಕಾ ದುಪ್ಪಟ್ಟು!

ಸಾವಯವ ಅಥವಾ ಆರ್ಗ್ಯಾನಿಕ್ ಎನ್ನುವ ಲೇಬಲ್ ಇದ್ದರೆ ಸಾಕು, ನಮ್ಮ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ನಾವಂತೂ ಹೆಚ್ಚು ಬೆಲೆಯ ವಸ್ತುಗಳೆಂದರೆ ಅವುಗಳ ಗುಣಮಟ್ಟ ಚೆನ್ನಾಗಿರಲೇಬೇಕು ಎಂಬ ಭ್ರಮೆಯಲ್ಲಿರುತ್ತೇವೆ. ಹಾಗಾಗಿ ನೋಡನೋಡುತ್ತಿದ್ದಂತೆ ದಿನಸಿ, ತರಕಾರಿ, ಹಣ್ಣುಗಳು, ಮೊಟ್ಟೆ, ಮಾಂಸ, ಹಾಲು, ಸೌಂದರ್ಯ ಪ್ರಸಾಧನಗಳು, ಸಾಬೂನು, ಕೆಫೆಗಳು - ಎಲ್ಲಿ ನೋಡಿದರಲ್ಲಿ 'ಸಾವಯವ' ಎನ್ನುವುದೇ ಮಾರುಕಟ್ಟೆಯ ಮಂತ್ರವಾಗಿ ಪರಿಣಮಿಸಿದೆ. ಕಳೆದ ದೀಪಾವಳಿಯಲ್ಲಿ ಪಟಾಕಿಗಳೂ 'ಆರ್ಗ್ಯಾನಿಕ್' ಎಂಬ ಲೇಬಲ್ಲಿನೊಡನೆ ಬಂದಾಗ ದಿಗ್ಭ್ರಮೆಯಾಯಿತು. ಅದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಂತೂ ಆರ್ಗ್ಯಾನಿಕ್, ವೀಗನ್, ಗ್ಲುಟನ್ ಫ್ರೀ, ಡೈರಿ ಫ್ರೀ, ಸಾತ್ವಿಕ ಆಹಾರಗಳಿಂದಲೇ ಆರೋಗ್ಯ ಭಾಗ್ಯ ಎನ್ನುವ ಚರ್ಚೆ. ಏನಿದರ

ಮರ್ಮ? ಮುಂದಿನ ದಿನಗಳಲ್ಲಿ ವ್ಯವಸಾಯ, ಹೈನುಗಾರಿಕೆ, ಪಶು ಸಾಕಾಣಿಕೆ ಮುಂತಾದವುಗಳು ಸಂಪೂರ್ಣವಾಗಿ ಸುಸ್ಥಿರ ಸಾವಯವವಾಗಿ ಪರಿವರ್ತನೆಗೊಳ್ಳಲಿದೆಯೆ? ಇವುಗಳ ಜೊತೆಗೆ ಗ್ರಾಹಕರ ಬಹುಮುಖ್ಯವಾದ ಪ್ರಶ್ನೆಯೆಂದರೆ, ಈ ಸಾವಯವ ಉತ್ಪನ್ನಗಳು ಇಷ್ಟೊಂದು ದುಬಾರಿಯೇಕೆ? ನಾವು ಸಾವಯವ ಎಂದು ಕೊಂಡುಕೊಳ್ಳುವ ವಸ್ತುಗಳು ಶೇ. ನೂರರಷ್ಟು ರಾಸಾಯನಿಕ ಮುಕ್ತವೇ? ಅವುಗಳಿಂದ ಮಾತ್ರ ಅನಾರೋಗ್ಯದಿಂದ ಮುಕ್ತಿಯೇ?

ಈ ಎಲ್ಲ ವೈಭವೀಕರಣವನ್ನೆಲ್ಲ ಸ್ವಲ್ಪ ಬದಿಗಿಟ್ಟು, ವಾಸ್ತವವಾಗಿ ಸಾವಯವ ಉತ್ಪನ್ನಗಳ ಮೂಲ ಯಾವುದೆನ್ನುವುದನ್ನು ನೋಡೋಣ. ಆ ಹುಡುಕಾಟದಲ್ಲಿ, ಸಾವಯವದಲ್ಲಿ ಅಚಲವಾದ ನಂಬಿಕೆಯಿಟ್ಟು ನನಗೆ ಆಶ್ಚರ್ಯವಾಗುವಂತಹ ಸಂಗತಿಗಳು ಹೊರಬಿದ್ದವು. ರಸಗೊಬ್ಬರ ಬಳಸಿ ಬೆಳೆದ ಆಹಾರಕ್ಕಿಂತ ಸಾವಯವ ಆಹಾರ ಹೆಚ್ಚು ಪೌಷ್ಟಿಕ ಎನ್ನುವುದಕ್ಕೆ ಇಲ್ಲಿಯವರೆಗೂ ಯಾವುದೇ ಖಚಿತವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಅಥವಾ ಯಾವುದೇ ಸಂಶೋಧನೆ ಪ್ರಮಾಣೀಕರಿಸಿಲ್ಲ. ಎಂದರೆ ನಂಬುತ್ತೀರಾ? ಆದರೆ, ಸಾವಯವ ಆಹಾರ ನಮಗೆ ಆರೋಗ್ಯಕರ ಮತ್ತು ಬೆಳೆಯುವ ವಿಧಾನ ಪರಿಸರಕ್ಕೆ ಹೆಚ್ಚು ಹಿತಕರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ನಾವು, ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕಗಳು

ಸಾವಯವ ಹಸಿರಿನಲ್ಲಿ ಚಂದನೆಯ ಪ್ಯಾಕ್‌ಗಳಲ್ಲಿ ರಾಸಾಯನಿಕಯುಕ್ತ ತರಕಾರಿಗಳನ್ನು ಕೊಟ್ಟು ವಂಚಿಸುವುದು ನಡೆದೇ ಇದೆ.

